

ಒಂದು ಕಾಗ್ರಿಯ ಕತೆ



ನಿಲಚಿ ನುಡಿದನು ಹನುಮ
ರಾಮನಿಗೆ ಕಾಕ ವೃತ್ತಾಂತವನು
ಸೀತೆಯ ಭೇಟಿ ಖಂಡಿತವಾಯಿತು
ಗುಟ್ಟಿನ ಕತೆ ರಟ್ಟಾಯಿತು

ಏಕಾಂತದಲ್ಲಿ ದಂಪತಿ ವಿಶ್ರಾಂತಿ ಪಡೆಯಲು
ಕಾಂತೆಗೆ ಎಚ್ಚರವಾಯಿತು, ಕುಳಿತಿರಲು
ರಾಮನ ತಲೆಯ ತೊಡೆಯ ಮೇಲಿಟ್ಟು
ಪ್ರೇಮಗೀತೆಯ ಗುನುಗುನಿಸಿದಳು

ಇದ್ದಕ್ಕಿದ್ದಂತೆ ಬಂದೆರಗಿತು ಕಾಗೆ
ಮೊಲೆಯನು ಕುಕ್ಕಿತು, ಚುಚ್ಚಿತು ಪರಚಿತು
ಓಡಿಸಿದಳು ಕಿರುಚದೆ ನೋವಿನಲಿ
ರಾಮನಿಗೆ ಎಚ್ಚರವಾಗಿದರಲಿ

ದುರುದುರು ನೋಡುತ ಮತ್ತೊಮ್ಮೆ ಎರಗಿತು
ದುಷ್ಪತನದಲ್ಲಿ ಸೀಳಿತು ಸ್ತನವ ಕ್ರೌರ್ಯದಲ್ಲಿ
ತೊಟ್ಟಿದ ರಕ್ತಕೆ ಎಚ್ಚರಗೊಂಡ, ಗಾಬರಿಯಲಿ
ಕೇಳಿದ ಯಾರದು, ಏನದು, ಕಚ್ಚಿದ್ದು ಮಡದಿಯನು

ಅತ್ತಿತ್ತ ನೋಡಿದ ರಾಮನಿಗೆ ಕಂಡಿತು ಕಾಗೆ
ರಕ್ತಸಿಕ್ತ ಕೊಕ್ಕು, ಕಾಲು, ಕೆಟ್ಟ ನೋಟ
ಕೆಂಗಣ್ಣು ರಾಮನಿಗೆ ಕೆಂಡಾಮಂಡಲ ಕೋಪ
ಸಿಕ್ಕನೆ ಬಂದಿತು, ತಕ್ಷಣ ಕಿತ್ತನು ಗರಿಕೆ ಹುಲ್ಲನು

ಮಂತ್ರವ ಜಪಿಸಿ ಬಹ್ನ ಸ್ತುತಿಸಿ
ಬಿಟ್ಟನು ಹುಲ್ಲನು ಕಾಗೆಯ ಕಡೆಗೆ
ಪುರ್ರನೆ ಹಾರಿದ ಕಾಗೆಯ ಹಿಂಬಾಲಿಸಿತು
ಹೋದ ಹೋದಲ್ಲಿ ಮೂರು ಲೋಕಕ್ಕೆ

ಇಂದ್ರನ ಪುತ್ರ ಕೆಟ್ಟ ಕಾಗೆಗೆ
ತಂದೆಯ ಆಶ್ರಯ ಸಿಗಲೊಲ್ಲದಾಗ
ರಾಮನ ಬಳಿಗೆ ಬಂದು ಕಾಲಿಗೆರಗಿತು
ಬೆನ್ನಟ್ಟಿದ ಬ್ರಹ್ಮಾಸ್ತ್ರದಿಂದ ಮುಕ್ತಿ ಬೇಡಿತು

ಅಸ್ತವ ಹಿಂದಿರುಗಿ ಪಡೆಯಲಾರದ ರಾಮ
ಶರಣಾದ ಕಾಕಾಸುರನ ಕೊಲ್ಲದೆ ಕ್ಷಮಿಸಿದನು
ಬದಲಿಗೆ ಹುಲ್ಲಿನಿಂದ ಒಂದು ಕಣ್ಣು ಚುಚ್ಚಿದನು
ಎಂಬ ವೃತ್ತಾಂತವನು ಕೇಳಿದ ರಾಮನು
ಸೀತಾನ್ನೇಷಣೆ ಕತೆಯ ನಂಬಿದನು.

- ವಸಂತ ಕಲ್ಬಾಂಗಲ್

ಇತ್ತರ ನರಿ

ಒಂದು ಬಾರಿ ಕಾಡಿನ ರಾಜನಾದ ಸಿಂಹಕ್ಕೆ ಕಾಯಿಲೆಯಾಗಿ ಕುಳಿತ
ಜಾಗದಿಂದ ಕದಲಲೂ ಆಗದಂತಹ ಕಾಯಿಲೆ ಬಂದಿದೆ ಎಂಬ
ಸುದ್ದಿ ಹರಡಿತು. ಕಾಡಿನ ಇತರ ಪ್ರಾಣಿಗಳೆಲ್ಲ ಸೇರಿ ಸಭೆ ನಡೆಸಿ ಎಲ್ಲರೂ
ಒಟ್ಟಿಗೆ ತೆರಳಿ ರಾಜನ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡು ಬರಬೇಕೆಂದು
ನಿರ್ಧರಿಸಿದವು.


ಈ ವೇಳೆ ಮಧ್ಯೆ ಪ್ರವೇಶಿಸಿದ ಜಿಂಕೆ 'ರಾಜರು ಕಾಯಿಲೆಯಿಂದ
ಬಳಲುತ್ತಿದ್ದಾರೆ, ಅವರು ವಿಶ್ರಾಂತಿಯಲ್ಲಿರುತ್ತಾರೆ. ನಾವೆಲ್ಲರೂ ಸೇರಿ
ತೆರಳಿದರೆ ಅವರ ವಿಶ್ರಾಂತಿಗೆ ಭಂಗ ತಂದಂತಾಗುತ್ತದೆ. ಬದಲಿಗೆ ಅವರ
ವಿಶ್ರಾಂತಿಗೆ ಭಂಗ ಬಾರದಂತೆ ಒಂದೊಂದು ದಿನ ಒಬ್ಬೊಬ್ಬರಾಗಿ ತೆರಳಿ
ನೋಡಿಕೊಂಡು ಬರೋಣ' ಎಂದಿತು.

ಎಲ್ಲ ಪ್ರಾಣಿಗಳೂ ಒಪ್ಪಿಗೆ ನೀಡಿ ಒಬ್ಬೊಬ್ಬರಾಗಿ ಸರದಿಯಂತೆ ತೆರಳಿ ಸಿಂಹದ
ಆರೋಗ್ಯದ ವಿಚಾರಣೆ ನಡೆಸಿದವು. ಆದರೆ ಆ ಪ್ರಾಣಿಗಳು ಮರಳಿ ಬರಲೇ
ಇಲ್ಲ ಮತ್ತು ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಕ್ಷೀಣಿಸತೊಡಗಿತು.

ಒಂದು ದಿನ ನರಿಯ ಪಾಳಿ ಬಂದಿತು. ಆ ದಿನ ನರಿ ಸಿಂಹದ ಗುಹೆಯ ಬಳಿಗೆ
ತೆರಳಿತು.

'ಬಾ ನರಿಯಾಯಿ ನನ್ನನ್ನು ನೋಡಲು ಇಂದು ನಿನ್ನ ಸರದಿಯೇ?' ಎಂಬ
ಸಿಂಹದ ಮಾತು ಕೇಳಿಸಿತು.

'ಹೌದು' ಎಂದು ತಲೆಯಾಡಿಸಿದ ನರಿಗೆ ರಾಜನ ಅನಾರೋಗ್ಯದ ಬಗ್ಗೆ
ಸಂಶಯ ಬಂದಿತು. ಗುಹೆಯ ದಾರಿಯನ್ನು ಸೂಕ್ಷ್ಮವಾಗಿ ಗಮನಿಸಿತು. ಅಲ್ಲಿ



ಬಳಗ ಹೋದ ಪ್ರಾಣಿಗಳ ಕಾಲಿನ ಹೆಜ್ಜೆ ಗುರುತುಗಳಿದ್ದವು, ಆದರೆ ಅವುಗಳು
ಮರಳಿ ಬಂದ ಗುರುತಿರಲಿಲ್ಲ. ಬುದ್ಧಿವಂತ ನರಿಗೆ ಆ ಕ್ಷಣಕ್ಕೆ ಸಿಂಹದ
ದುರುದ್ದೇಶದ ಅರಿವಾಯಿತು ಮತ್ತು ಇದುವರೆಗೂ ಹೋದ ಪ್ರಾಣಿಗಳು
ಹಿಂದೆ ಬರದ ಕಾರಣ ತಿಳಿಯಿತು.

ಹಿಂದೆ ಮುಂದೆ ನೋಡದೇ ನರಿ ತನ್ನ ಕಾಲಿಗೆ ಬುದ್ಧಿ ಹೇಳಿತು. ಕಾಡಿಗೆ ತೆರಳಿ
ಸಿಂಹದ ದುರುದ್ದೇಶದ ಬಗೆಗೆ ಉಳಿದ ಪ್ರಾಣಿಗಳ ಬಳಿ ಅರುಹಿತು.
ಜಾಗರೂಕರಾದ ಪ್ರಾಣಿಗಳು ಆ ಕಡೆ ಸುಳಿಯಲಿಲ್ಲ. ವಯಸ್ಸಾಗಿದ್ದ ಕಾಡಿನ
ರಾಜ ಸಿಂಹ ಅಸುನೀಗಿತು.

(ಸಂಗ್ರಹ) ಎಂ.ಎಸ್.ರಾಘವೇಂದ್ರ, ಹೊಸಕೋಟೆ